



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಬಿ) ಇಲಾಖೆ

ಅಧಿಸೂಚನೆ

ನಂ. 20245/ಲೆ. ಬಿ2/2014/ಕಾನೂನು. ತಿರುವನಂತಪುರಂ, 2014, ಸೆಪ್ಟೆಂಬರ್ 30  
1930 ಅಶ್ವಯುಜ 8/  
1190 ಕನ್ಯಾ 14.

2014 ಸೆಪ್ಟೆಂಬರ್ 30ನೇ ದಿನಾಂಕದಂದು ಕೇರಳ ರಾಜ್ಯಪಾಲರು ಪ್ರಖ್ಯಾಪಿಸಿದಂತಹ ಈ ಕೆಳಗಿನ ಅಧ್ಯಾದೇಶವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು.

ರಾಜ್ಯಪಾಲರ ಆಜ್ಞಾಪ್ರಕಾರ,

ಸಿ. ರಮಣಿ,

ಕಾನೂನು ಖಾತೆ ವಿಶೇಷ ಕಾರ್ಯದರ್ಶಿ.

2014ರ 23ನೇ ನಂಟು ಅಧ್ಯಾದೇಶ

**2014ರ ಕೇರಳ ತೋಟಗಾರಿಕೆ ತೆರಿಗೆ (ತಿದ್ಧಪಡಿ) ಅಧ್ಯಾದೇಶ**

ಭಾರತ ಗಣರಾಜ್ಯದ ಅರುವತ್ತೆದನೇ ವರ್ಷದಲ್ಲಿ ಕೇರಳ ರಾಜ್ಯಪಾಲರಿಂದ ಪ್ರಖ್ಯಾಪಿಸಲ್ಪಟ್ಟಿತು.

1960ರ ಕೇರಳ ತೋಟಗಾರಿಕೆ ತೆರಿಗೆ ಅಧಿನಿಯಮವನ್ನು ಮತ್ತಷ್ಟು ತಿದ್ಧಪಡಿ

ಮಾಡುವುದಕ್ಕಿರುವ

ಒಂದು

ಅಧ್ಯಾದೇಶ

ಪೀಠಿಕೆ.—1960ರ ಕೇರಳ ತೋಟಗಾರಿಕೆ ತೆರಿಗೆ ಅಧಿನಿಯಮವನ್ನು ಇನ್ನು ಮುಂದಿನ ಅಗತ್ಯಗಳಿಗಾಗಿ ಮತ್ತಷ್ಟು ತಿದ್ಧಪಡಿ ಮಾಡುವುದು ಯುಕ್ತವಾಗಿರುವುದರಿಂದಲೂ;

ಕೇರಳ ರಾಜ್ಯ ವಿಧಾನಸಭೆಯು ಅಧಿವೇಶನದಲ್ಲಿಲ್ಲದಿರುವುದರಿಂದಲೂ ತಾನು ತುರ್ತುಕ್ರಮ ಕೈಗೊಳ್ಳಬೇಕಾದ ಸನ್ನಿವೇಶಗಳು ಅಸ್ತಿತ್ವದಲ್ಲಿದೆ ಎಂದು ಕೇರಳ ರಾಜ್ಯಪಾಲರಿಗೆ ಮನವರಿಕೆಯಾಗಿರುವುದರಿಂದಲೂ;

ಈಗ, ಆದುದರಿಂದ, ಭಾರತ ಸಂವಿಧಾನದ 213ನೇ ಅನುಚ್ಛೇದದ (1)ನೇ ಖಂಡ ಪ್ರಕಾರ ನೀಡಲ್ಪಟ್ಟ ಅಧಿಕಾರಗಳನ್ನು ವಿನಿಯೋಗಿಸಿ ಕೇರಳ ರಾಜ್ಯಪಾಲರು ಈ ಕೆಳಗಿನ ಅಧ್ಯಾದೇಶವನ್ನು ಪ್ರಖ್ಯಾಪಿಸುವರು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧ್ಯಾದೇಶವನ್ನು 2014ರ ಕೇರಳ ತೋಟಗಾರಿಕೆ ತೆರಿಗೆ (ತಿದ್ಧಪಡಿ) ಅಧ್ಯಾದೇಶವೆಂದು ಕರೆಯಬಹುದು.

(2) ಇದು ಕೂಡಲೇ ಜಾರಿಗೆ ಬರುವುದಾಗಿದೆ.

2. 1960ರ 17ನೇ ಅಧಿನಿಯಮವನ್ನು ತಾತ್ಕಾಲಿಕವಾಗಿ ತಿದ್ಧಪಡಿಮಾಡತಕ್ಕದ್ದು.— ಈ ಅಧ್ಯಾದೇಶವು ಪ್ರಾಬಲ್ಯದಲ್ಲಿರುವ ಕಾಲಾವಧಿಯಲ್ಲಿ, 1960ರ ಕೇರಳ ತೋಟಗಾರಿಕೆ ತೆರಿಗೆ ಅಧಿನಿಯಮ (1960ರ 17) (ಇನ್ನು ಮುಂದೆ ಪ್ರಧಾನ ಅಧಿನಿಯಮವೆಂದು ಉಲ್ಲೇಖಿಸಲ್ಪಡುವುದು)ಕ್ಕೆ 3 ಹಾಗೂ 4ನೇ ವಿಭಾಗಗಳಲ್ಲಿ ನಿರ್ದಿಷ್ಟಪಡಿಸಿರುವ ತಿದ್ಧಪಡಿಗಳಿಗನುಸಾರವಾಗಿ ಪ್ರಾಬಲ್ಯವಿರುವುದು.

3. ವಿಭಾಗ 3ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 3ನೇ ವಿಭಾಗದಲ್ಲಿ, (1)ನೇ ಉಪ-ವಿಭಾಗದ ಷರತ್ತನ್ನು ಬಿಟ್ಟುಬಿಡತಕ್ಕದ್ದು;

4. ಅನುಸೂಚಿ 1ರ ಬದಲು ಹೊಸ ಅನುಸೂಚಿಯ ಸೇರ್ಪಡೆ.— ಪ್ರಧಾನ ಅಧಿನಿಯಮದ ಅನುಸೂಚಿಯ ಬದಲು, ಈ ಕೆಳಗಿನ ಅನುಸೂಚಿಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

### “ಅನುಸೂಚಿ 1

[3 (1) ವಿಭಾಗವನ್ನು ನೋಡಿರಿ]

ದರ

1. ಒಬ್ಬ ವ್ಯಕ್ತಿಯ ಸ್ವಾಧೀನದಲ್ಲಿರುವ ತೋಟಗಳ  
ಒಟ್ಟು ವಿಸ್ತೀರ್ಣವು ಎರಡು ಹೆಕ್ಟರುಗಳಿಗಿಂತ  
ಮೀರದಿದ್ದಲ್ಲಿ

ಇಲ್ಲ

2. ಒಬ್ಬ ವ್ಯಕ್ತಿಯ ಸ್ವಾಧೀನದಲ್ಲಿರುವ ತೋಟಗಳ  
ಒಟ್ಟು ವಿಸ್ತೀರ್ಣವು,—

(ಎ) ಎರಡು ಹೆಕ್ಟರುಗಳಿಗಿಂತ ಕಡಿಮೆ  
ಇದ್ದಲ್ಲಿ

ಇಲ್ಲ

(ಬಿ) ಎರಡು ಹೆಕ್ಟರುಗಳಿಗಿಂತ ಅಧಿಕ ಹಾಗೂ  
ನಾಲ್ಕು ಹೆಕ್ಟರುಗಳ ವರೆಗೆ ಆಗಿದ್ದಲ್ಲಿ

ಎರಡು ಹೆಕ್ಟರುಗಳಿಗಿಂತ ಅಧಿಕವಿರುವ  
ಪ್ರತಿಯೊಂದು ಹೆಕ್ಟರಿಗೆ ಇನ್ನೂರು  
ರೂಪಾಯಿ

(ಸಿ) ನಾಲ್ಕು ಹೆಕ್ಟರುಗಳಿಗಿಂತ ಅಧಿಕ ಹಾಗೂ  
ಎಂಟು ಹೆಕ್ಟರುಗಳ ವರೆಗೆ ಆಗಿದ್ದಲ್ಲಿ

ಎರಡು ಹೆಕ್ಟರುಗಳಿಗಿಂತ ಅಧಿಕವಿರುವ  
ಪ್ರತಿಯೊಂದು ಹೆಕ್ಟರಿಗೆ ಮುನ್ನೂರು  
ರೂಪಾಯಿ

- (ಡಿ) ಎಂಟು ಹೆಕ್ಟರುಗಳಿಗಿಂತ ಅಧಿಕ ಹಾಗೂ ಹದಿನೈದು ಹೆಕ್ಟರುಗಳ ವರೆಗೆ ಆಗಿದ್ದಲ್ಲಿ ಎರಡು ಹೆಕ್ಟರುಗಳಿಗಿಂತ ಅಧಿಕವಿರುವ ಪ್ರತಿಯೊಂದು ಹೆಕ್ಟರಿಗೆ ನಾನೂರು ರೂಪಾಯಿ
- (ಇ) ಹದಿನೈದು ಹೆಕ್ಟರುಗಳಿಗಿಂತ ಅಧಿಕ ಹಾಗೂ ಇಪ್ಪತ್ತೈದು ಹೆಕ್ಟರುಗಳ ವರೆಗೆ ಆಗಿದ್ದಲ್ಲಿ ಎರಡು ಹೆಕ್ಟರುಗಳಿಗಿಂತ ಅಧಿಕವಿರುವ ಪ್ರತಿಯೊಂದು ಹೆಕ್ಟರಿಗೆ ಐನೂರು ರೂಪಾಯಿ
- (ಎಫ್) ಇಪ್ಪತ್ತೈದು ಹೆಕ್ಟರುಗಳಿಗಿಂತ ಅಧಿಕವಿದ್ದಲ್ಲಿ ಎರಡು ಹೆಕ್ಟರುಗಳಿಗಿಂತ ಅಧಿಕವಿರುವ ಪ್ರತಿಯೊಂದು ಹೆಕ್ಟರಿಗೆ ಎಲ್ಲೂರು ರೂಪಾಯಿ.”.

**ಪಿ. ಸದಾಶಿವನ್**

ರಾಜ್ಯಪಾಲರು.